

722/SE/2024 February 04, 2024

National Stock Exchange of India Limited Exchange Plaza, C-1, Block G, Bandra Kurla Complex, Bandra (E) MUMBAI - 400 051 BSE Limited, Floor 25, Phiroze Jeejeebhoy Towers, Dalal Street MUMBAI - 400 001

Dear Sir/Madam,

Company's Scrip Code in BSE : 530011 MANGCHEM Company's Symbol in NSE : MANGCHEFER ISIN : INE558B01017

Sub: Newspaper publication of statement of unaudited financial results for the quarter and nine months ended December 31, 2023

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed copies of the statement of unaudited Financial Results for the quarter and nine months ended December 31, 2023, published in Sanjevani, Kannada Newspaper and Business Line, English Newspaper (All Editions).

This is for your information and records.

Yours faithfully, For Mangalore Chemicals & Fertilizers Limited

Vighneshwar G Bhat Company Secretary

Encl: As above

### Sanjay Jaju is new I&B Secretary, Apurva Chandra Health Secretary

Meenakshi Verma Ambwani

Information and Broadcasting Secretary Apurva Chandra has been appointed as the Secret-ary, Department of Health & Family Welfare.

Family Welfare.
Chandra is a 1988-batch Indian Administrative Service
(IAS) officer of Maharashtra

(IAS) officer of management and production and Broad-casting Secretary, in place of Chandra. Jaju, as 1992-batch IAS officer, is currently serving in his cadre State of Telaneana. in his Telangana.

Telangana.

Eight other senior officers were appointed to different Central government departments and in Lokpal.

A Neerja, currently Additional Secretary, Department of Fertilizers, has been appointed as Special Secretary in the same Department.

Ashish Kumar Bhutani has

been appointed as Secretary at Ministry of Cooperation.

# PLI schemes only a kickstart, soon industry will have to compete: Goyal

TO PLAN. Commerce Minister says despite some hiccups, no delay in implementation of the scheme

Our Bureau

All in all, there is no delay in the implementation of the Production Linked Incentive (PLI) schemes although some sectors seem to be performing better than others because of early start or shorter gestation period, Commerce Minister Piyush Goval has said. The Minister Piyush Goval has said. The Minister Piyush Goval has said. The Minister Start" to the industry and not meant to make businesses dependent on it.

entonit.
Following a day-long consultation with PLI stakeholders from all the 14 beneficiary sectors, the Minister said that while there were small problems here and there, which were bound to be there in any scheme, by and large the satisfaction level was high. "Al of of signestions came in. A lot of ideas same in. Certainly, some concerns also came in. But all in all I can assure you that there is no delay in the scheme. However, the understanding of the



scheme needs to be improved," the Minister said briefing the media after the consultations.

EARLY STARTERS In 2021, the gov

In 2021, the government announced PLI schemes for 14 sectors with an outlay of ₹1.97-lakh crore. Till October this fiscal, the govern-ment had disbursed only ₹4,415

sectors, including electronics and pharmaceutical. "There are certain sectors that have taken off fast, but those sectors were also started first. The mobile sector was started a long time back and so was API, probably during Covid. These are sectors where the gestation period is relat-ively low," the Minister explained. action of the scheme
But if a PLI beneficiary is, for instance, into making of compressors for air-conditioners, things are different. "It is a very competitive technology-based industry. Supply chains have to be set up. Equipment for manufacturing has to be ordered, procured and set up. And, therefore, you have to appreciate that there is a (long) gestation period and post-gestation period. "Goyal said.

In his address to be beneficiaries, the Minister said that the government was not looking to make the industry dependent on government aubsidies. "This is only like a left that the desired in third support. You'll ultimately have to compete," he said.

OUTWARD-LOOKING
Gradually, the industry must be more outward-looking and get out of the cost comfort of the large domestic market, he added. Under the PLI scheme, a total of 746 applica-tions across 14 sectors have been approved, with expected invest-ments of over ₹3 lakh crore.



### Windfall tax on domestic crude oil increased

Press Trust of India

The government has hiked the windfall tax on domest-ically produced crude oil to ₹3,200 per tonne from ₹3,200 per tonne from ₹1,700 with effect from Sat-

urday. The tax is levied in the

form of Special Additional Excise Duty (SAED).

According to an official notification, SAED on export of diesel, petrol, and jet fuel or ATF, remains at nil.

India first imposed windial profit taxes on July 1, 2022, joining a host of native that the superpopulations is superpopulations. tions that tax supernormal profits of energy companies.

## CII bats for 'One Nation One Election' concept

KR Srivats

The Confederation of Indian Industry (CII) has backed the concept of 'One Nation One Election' (ONOE), stating that holding of simultaneous elections at both the Central and State levels can bring economic efficiency and reduce the cent of project

and State levels can bring economic efficiency and reduce the cost of project delays by about half of current levels. Frequent elections, besides being expensive, can disrupt the policy-making process, leading to uncertainty among businesses and investors and impose significant economic costs, a CII delegation led by its President Rolmesh conveyed to the High Level Committee on ONOE, chaired by former President Ram Nath Kovind, here on Friday, Besides Dinesh, the delegation comprised Sanjip Vuri, CII President Designate, and Chandrajit Banerjee, Director-General. In its presentation, the CII highlighted that investment decisions by the private sector tend to slowahead of elections. Also, infrastructure and capex projects in the initial stages of implementation are affected due to delays arising from lack of approvals and clearances during imposition of the Model Code of

and clearances during impos-ition of the Model Code of



rivate sector tend to slo down prior to the elections

two months in each election impacts all official work, it impacts all official work, it added. The CII said these two factors lead to delays in project implementation by about two months and this problem aggravates when there are multiple elections.

Chandrajit Banerjee told businessine that the CII has been recommending simultaneous elections since 2012, on the basic of the sensor of the control of the control of the sensor of the se

on the basis of the report of the CII Taskforce on Elect-

TWO MODELS
The CII has now recommended two models for the consideration of the High Level
Committee. The first involves single-stage simultaneous election cycle every five years. The second option is to have an election cycle every five years and bring half of the States in the next general States in the next general elections and add the rest in the forthcoming one.

## How Nadella transformed Microsoft in 10 years

He ushered in the culture of growth mindset and collaboration

Ten years ago, to date, Satya Nadella took charge as the Chief Executive Officer of Microsoft.

National took change as the Cane
The company was at the cross
The company was at the cross
The company was at the cross
The company was the cross
The sperial was unable to keep
pace with the radically transforming technology space. Google,
Apple and Amazon, tech companies much younger to it, were on a
growth trajectory. Amazon,
primarily an e-commerce company, had made giant strides in the
Could space, Google was fast comenting its position in the digital
space, and Apple had become a rage

menting its position in the digital space, and Apple had become a rage globally with iPhones and tabs. Microsoft, which was 40 years old in 2014, did make an attempt to find a toehold in the phone segment. But its multi-billion dollar acquisition of Nokia's phone business failed. The Office suite was found to be too restrictive as its users were unable to get a seamless experience. Nadella had to make some quick decisions as he took over the techgiant.

### MANY ACQUISITIONS

MANY ACQUISTIONS
The ₹7.6-billion acquisition of
Nokia's phone business was written off within a year of his taking
over as the CEO. Nadella went on
an acquisition spree. LinkedIn, the
professional networking site, came
first. Gaming company Minecraft,
which has huge application in sectree like advention construction. tors like education, construction and technology, followed. Then, Microsoft turned its focus to the



cloud. Though a late starter, it invested heavily under Nadella's leadership and emerged a key cloud player globally. Nadella swa op-portunity in Al, too. The company invested in Dopard, the US-based start-up that has wowed the world with its Large Language Model (LLM) solution ChatCPT. As an appropriate shapping that the company is a start-up, historosoft has launched 'CoPilot' and is integrating it across all its platforms, offering its customers the power of an LLM.

### IMPORTANCE OF EMPATHY

As he focussed on rebuilding the company culture, he fostered a growth mindset and emphasised growth mindset and emphasised the importance of customer obsession, diversity, and inclusivity. The reason I talk about empathy is that I believe this is the leading indicator of success. Innovation comes only when you are able to meet unmet, unarticulated needs, and this comes from a deep sense of empathy we all have," says Nadella. "But you can't go to work and, say, 'turn on the empathy button'. Your life's experience will give you that passion and understanding for a particular customer, a particular use case. How you can connect (your life experience) to your work is what we want to invoke in the 1,00,000 people who work at Microsoft," he says.

### DECADE OF CHANGE

DECADE OF CHANGE

B Ashok, Director of Applied Sciences and Engineering at Microsoft Research in Bengaluru, says the last 10 years have been completely different. "Nadella brought in a new culture with a focus on collaboration and openness. One of the first strategic moves he made was to make Microsoft Office suite available on 10°S and Android platforms, and offering Office on subscription model."

ane on IV-S and Androus plattoms, and offering Office on subscription model."

Ashok, whose tenure in Microsft started a little ahead of Nadella's says that Nadella did away with precision questioning, which was designed to try and destroy ideas, and encourage a different way of questioning that promoted creativity. "Another key aspect that he brought in waste growth mindset, a learn-it-all attitude," says Bash, as Ashok is popularly called. Andi all this, Nadella managed to write a book Hit Refrest, a kind of autobiography and the company story post 2014.

As it heads to its Soft wear in 2025, the company faces fresh challenges, on Al and in the cloud spece even as minble start-ups are compensured under the present and the company story post 2014.

even as nimble start-ups are com-ing up with productivity and collab-oration solutions.

# Eicher set for SCV plunge, unveils an EV pick-up truck

G Balachandar

VE Commercial Vehicles, a joint venture between Sweden's Volvo Group and Eicher Motors, is en-tering the small commercial vehicle (SCV) market and has un-veiled an electric product in the fast-growing pick-up segment. The 2-3.5-tonne GVW (gross

The 2-3.5-tonne 'GVW (gross vehicle weight) pick-up market, is currently served by six players, dominated by Mahindra & Mahindra, Ashok Leyland, and Tata Motors, "The time is now ripe for VECV to enter the SCV market as we are more confident after establishing our brand in other segments," Vinod Aggarad, MD & CGO, VE Commercial Vehicles (VECV) told businessline.

Vehicles (VECV) told businessifine.

VECV believes that the pickps segment offers strong potential for growth on the back of 
growing urbanisation, booming 
e-commerce, increased personal 
consumption, and the rise of 
hub-and-spoke distribution. "We 
are entering this market with a 
battery-powered vehicle first, 
while diesel and CNG variants 
will come later," he added.

### NEW PLATFORM

NEW PLATFORM
The electric small truck was unveiled at the Bharat Mobility
Global Show 2024, New Delhi.
Customer trais will commence
in April, while
launch is expected in the first
quarter of 2025. "We will build
the ecosystem and the associate
support services for the new



IEW ENTRANT. The led at the Bharat Mobility

nall truck before the launch.

small truck before the launch," he added.

The electric pick-up, which was developed by the in-house R&D team with support from Volvo Group, will focus on both BZB and BZC categories. It will be manufactured at the company's facility in Bhopal. "It will completely be a new platform, powered by a new engine," said Aggarwal.

Aggarwal.
The SCV market (sub-3.5

The SCV market (sub-3.5 tonne) comprises mini-trucks tonne yorder for GVW gross vehicle weight) and pick-up (2-3.5 tonne GVW). In FY23, the pick-up segment reported a 13 per cent increase in volumes at 3.32 lakh units from 1.71 lakh units in FY22. Mini-trucks grew to 1.93 lakh units from 1.71 lakh units. However, in this fiscal, total sales of small commercial vehicles (including both pick-ups and mini-trucks) reported a de-

and mini-trucks) reported a de-cline of 5 per cent at 3.67 lakh units (3.86 lakh units) for the first nine months.

### RBI sets dos & don'ts to guard against fraud under guise of KYC updation

Arushi Mishra

In response to a surge in fraudulent activities under the disguise of Know Your Customer (KYC) updation, the Reserve Bank of India issued a renewed caution to the public. Reports of customers being manipulated into revealing personal information through unsolicited communications such as phone, cells SMS or examile phone calls, SMS, or emails have prompted the central bank to urge individuals to ex-

bank to urge individuals to exercise caution.

The typical modus operandi involves creating a false sense of urgency and threatening account freeze or closure if the customer falls to comply. The RBI emphasises several crucial dos and don'ts to mitigate theory is a constant of the contract of the cont

these risks.
Individuals are advised to directly contact their bank for KYC confirmation and to obtain the customer-care phone number of their financial insti-tution only through their offi-cial website. They are also ad-vised to promptly inform their bank of any cyber fraud incid-ent and are encouraged to verify available modes for updating KYC details with their bank branch.

bank branch.

Individuals should never share account login credentials, card information, OTP, PIN or KYC documents with anyone. Caution is advised against sharing sensitive information through unverified websites or amplications. websites or applications. Clicking on suspicious links received via mobile or email is strongly discouraged. The RBI stresses that ad-

opting these guidelines are im-perative to prevent financial loss and safeguard against maloss and sareguard against ma-licious practices. In case of any financial cyber fraud, indi-viduals are urged to file a com-plaint on the National Cyber Crime Reporting Portal or through the cybercrime

Disclaiment Readers are requised to 6 make appropriate enquiries to themselves about the vencily of advertisement before responding to published in this newspaper. PUBLISHING PUT 1TD, the Publish Owner of this newspaper, does not voo the authenticy of any advertisement abortiser or for any of the advert Owner Publisher of any advertiseme advertiser or for any of the advert Owner Publisher printers. Educe, these publishers are the publisher of the publisher and the trapportisher publisher and the trapportisher to the publisher and the trapportisher that the publisher and the trapportisher and the trapportisher



Registered Office: Level 11, UB Tower, UB City, 24, Vittal Mallya Road, Bengaluru - 560 001 Phone: 080-45855599, Fax: 080-45855588

CIN: L24123KA1966PLC002036

Email: shares.mcfl@adventz.com Website: www.mangalorechemicals.com

### Extract of Statement of Unaudited Financial Results for the Quarter and Nine Months ended December 31, 2023

(Rs. in Lakhs)							(Rs. in Lakhs)
Sr.		STANDALONE					
No.	Particulars	3 Months ended 31.12.2023	3 Months ended 30.09.2023	3 Months ended 31.12.2022	9 Months ended 31.12.2023	9 Months ended 31.12.2022	Year ended 31.03.2023
		(Unaudited)	(Unaudited)	(Unaudited)	(Unaudited)	(Unaudited)	(Audited)
1	Revenue from operations	64,060.72	1,41,040.77	1,17,323.52	3,00,904.53	2,47,790.88	3,64,152.40
2	Total income	65,121.76	1,42,085.83	1,18,023.74	3,03,747.44	2,49,719.26	3,67,217.02
3	Net Profit / (Loss) for the period before tax	5,102.14	10,625.26	9,701.06	23,339.76	8,433.81	17,602.59
4	Net Profit / (Loss) for the period after tax	3,297.71	6,770.93	7,616.55	14,997.46	6,677.90	13,465.51
5	Total Comprehensive Income / (Loss) for the period [comprising Profit / (Loss) for the period (after tax) and Other Comprehensive Income / (Loss) (after tax)]	3,289.36	6,783.25	7,609.75	14,966.56	6,675.21	13,434.01
6	Paid up Equity Share Capital (Face Value of Rs.10/- each)	11,854.87	11,854.87	11,854.87	11,854.87	11,854.87	11,854.87
7	Other Equity	-	-	-	-	-	68,463.95
8	Earnings Per Share (of Rs. 10/- each) (not annualised)						
	(a) Basic (Rs)	2.78	5.71	6.42	12.65	5.63	11.36
	(b) Diluted (Rs)	2.78	5.71	6.42	12.65	5.63	11.36

Place : Bengaluru Date : February 02, 2024

Notes:

1. The above is an extract of the detailed format of the financial results for the quarter and nine months ended December 31, 2023, filed with the Stock Exchanges on February 02, 2024 under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results for the quarter and nine months ended December 31, 2023 are available on the Company's website www.mangalorechemicals.com and on the website of the Stock Exchanges www.nseindia.com and www.bseindia.com.

2. The results have been prepared in accordance with the Indian Accounting Standards ("Ind AS") as prescribed under Section 133 of the Companies Act, 2013 read with relevant rules issued thereunder.

Nitin M Kantak Whole Time Director DIN: 08029847

(ಮೂರನೇ ಪುಟದಿಂದ)

# ರಾಣೆಯಲ್ಲೇ ಗುಂಡಿನ ದಾಆ **ಜಜೆಪಿ ಶಾಸಕ ಗಣಪತ್ ಬಂಧನ**

ಮಹೇಶ್ಗಾಯಕ್ ವಾಡ್ ನಡುವೆ ಸಂಭಾಷಣೆ ನಡೆಸುತಿದರು.

ಈ ಸಂದರ್ಭದಲಿ ಏಕಾಏಕಿ ಶಾಸಕ ಗಣಪತ್ ಗಾಯಕ್ ವಾಡ್ ಮತ್ತವರಬೆಂಬಲಿಗರು ಫರ್ಷಣೆಯಲ್ಲಿ ನಿರತರಾದರು.ಬಿಜೆಪಿ ಶಾಸಕರ ಬೆಂಬಲಿಗರು ಏಕಾಏಕಿ ಮಹೇಶ್ಗಾಯಕ್ವಾಡ್ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮಹೇಶ್ಗಾಯಕ್ ವಾಡ್ ತೀವ್ರವಾಗಿ ಗಾಯಗೊಂಡಿದ್ದು,ಖಾಸಗಿಆಸ್ಪತ್ರೆಯಲ್ಲಿ ಚಿಕಿತ್ತೆ ಪಡೆಯುತ್ತಿದ್ದಾರೆ.

ಮಹೇಶ್ ಮತ್ತು ಗಣಪತ್ ನಡುವೆ ಭಿನ್ನಾಭಿಪ್ರಾಯಗಳಿದ್ದು, ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ನಡೆಯುತ್ತಿದೆ ಎಂದು ತನಿಖೆ ಡಿಸಿಪಿ ಸುಧಾಕರ್ ಪತ್ತಾರೆ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಶಿವಸೇನೆ ನಾಯಕ ಆನಂದ್ ದುಬೆ ಶಿಂಧೆ ಸರ್ಕಾರದ

ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆಯೊಳಗೆ ಗುಂಡಿನ ದಾಳಿನಡೆದಿದೆ.ಬಿಜೆಪಿಶಾಸಕಗಣಪತ್ ಗಾಯಕ್ ವಾಡ್ ಅವರು ಶಿವಸೇನೆ ಶಿಂಧೆಬಳಗದಮಹೇಶ್ಗಾಯಕ್ವಾಡ್ ಮೇಲೆಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದರು.

ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಬಿಜೆಪಿಶಾಸಕ ಜನರ ಮೇಲೆಗುಂಡಿನ ದಾಳಿ ನಡೆಸಿರುವುದುದುರದೃಷ್ಟಕರ,ತ್ರಿಬಲ್ ಇಂಜಿನ್ ಸರ್ಕಾರದಲ್ಲಿ ಎರಡು ಪಕ್ಷದ ನಾಯಕರು ಪರಸರ ಬಡಿದಾಡಿ-ಕೊಂಡು ಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಕಳೆದ ವರ್ಷದಿಂದ ಕಲ್ಯಾಣ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಇಬ್ಬರ ನಡುವೆ ಅಗ್ಗಜಗ್ಗಾಟ ನಡೆದಿತ್ತು. ಒಬ್ಬರನ್ನೊಬ್ಬರನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಬಂದಿದ್ದಾರೆ.ದಾಳಿನಡುವೆ ಇಬ್ಬರ ನಡುವೆ ಹಳೇ ದ್ರೇಷವೆ ಕಾರಣ ಎಂದು ಹೇಳಲಾಗಿದೆ.

# ಅಡ್ಡಾಣಿ ಭಾರತರತ

ಕೊಡುಗೆ ಸಲ್ಲಿಸಲು ಅಪ್ರತಿಮ ಪ್ರಯತ್ನ ಮಾಡಿದ್ದಾರೆ ಅಡ್ವಾಣಿ ಅವರಿಗೆ ಭಾರತರತ್ನಪ್ರಶಸ್ತಿ ಪ್ರದಾನ ಮಾಡುವುದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ ಎಂದು ಮೋದಿ ಎಕ್ಸ್ ಮಾಡಿದ್ದಾರೆ.

ಅಡ್ತಾಣಿ ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರಿಂದ ಕಲಿಯಲು ನನಗೆ ಅಸಂಖ್ಯಾತ ಅವಕಾಶಗಳು ಸಿಕ್ಕಿರುವುದು ನನ್ನ ಪುಣ್ಯ ಎಂದು ನಾನು ಯಾವಾಗಲು ಭಾವಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

# ಡಾ. ಶಿವಕುಮಾರ್ ಸ್ವಾಮೀಜಗೆ 'ಭಾರತ ರತ್ನ' ನೀಡಅ

ಮತ್ತು ಸರ್ವೇ ನಡೆಯುತ್ತಿದೆ. ಶೀಘ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದರು.

ಚೆನ್ನಕೇಶವ ದೇವಾಲಯಕ್ಕೆ ಈಶ್ರರ್ ನಂದಪುರಿ ಸ್ರಾಮೀಜಿ ಭೇಟಿ ನೀಡಿದ ನಂತರ ದೇವಾಲಯ ಸ್ಪಚ್ಚಗೊಳಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿಯೂ ಇಲ್ಲ. ಸ್ವಾಮೀಜಿ ಈ ಬಗ್ಗೆ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಷಪಡಿಸಿದರು.

# ಕೇಜ್ರಗೆ ನೋಟಸ್

ಭೇಟಿ ನೀಡಿದ್ದರು ಆದರೆ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ನಿವಾಸದ ಅಧಿಕಾರಿಗಳು ಅವರನ್ನು ಒಳ ಬಿಟ್ಟುಕೊಳ್ಳಲು

ಸಚಿವೆ ಅತಿಶಿ ಅವರ ನಿವಾಸಕ್ಕೂ ತೆರಳಿದ್ದರು. ಅಲ್ಲಿಯೂ ಅವರಿಲ್ಲದ ಕಾರಣ ಪೊಲೀಸರು ಇಂದು ಬೆಳಗ್ಗೆ ಭೇಟಿ ನೀಟಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ

# ದೀಪ .ಕೆ ಅವರಿಗೆ ಪಿಎಚ್.ಡಿ ಪ್ರಧಾನ

ಮೈಸೂರು ವಿಶ್ವವಿದ್ಯಾಲಯದ ಸಿರ್ವಹಣ ಏಜ್ಲಾನ ಏಭಾಗದ ಸಂಶೋಧನಾ ವಿದ್ಯಾರ್ಥಿ ಶ್ರೀಮತಿ ದೀಪ .ಕೆ ಅವರು ಮಂಡಿಸಿದ ಫಾಕಲ್ಪಿ ಫಾರ್ಸಿ ವನ್ಸ್ ಆಫ್ ಆರ್ಗನ್ಷೇಷನಲ್ ಸಪೋರ್ಟ್ ಅಂಡ್ ಕಮಿಟ್ರೆಂಟ್ ಆನ್ ಎಂಪ್ಲಾಯಿ ಎಂಗೇಜ್ಫೆಂಟ್ ಸೃಡಿ ಆನ್ ಸೆಲೆಕ್ಟ್ ಹೈಯರ್ ಎಜುಕೇಷನ್ ಇನ್ಸ್ಟಿಟ್ಯೂಷನ್ ಇನ್ ಬೆಂಗಳೂರು ಎಂಬ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಹೆಚ್ ಡಿ

**CHANGE OF NAME** I, S. Abdul Rajak, S/o. S. Khasim Sab, aged about 28 years, R/at No. 10, 2nd Cross, VST Road, Near DON BOSCO CHURCH, Lingarajapura, Bangalore-560084 have changed my name to **Rajkumar** vide Affidavit dated:30.1.2024

Sworn before notary Uday Kumar. K., Bangalore.

ಮಂಡಿಸಿದ್ದರು. CHANGE OF NAME I, Mulla Shaja Bee, W/o. S. Abdul Rajak, R/at No. 10, 2nd Cross, VST Road, Near DON BOSCO

ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.

ಡಾ. ಯು ಭೋಜಣ್ಣ ಅವರ

ಮಾರ್ಗದರ್ಶನದಲ್ಲಿ ಶ್ರೀಮತಿ ದೀಪಾ

.ಕೆ ಅವರು ಪ್ರೌಢ ಪ್ರಬಂಧವನ್ನು

CHURCH, Lingarajapura, Bangalore- 560084 have changed my name to Sushmitha Raj vide Affidavit dated:30.1.2024 Sworn before notary Uday Kumar. K., Bangalore.

ಕೊರಟಗೆರೆ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ರವರ ನ್ಯಾಯಾಲಯದಲ್ಲಿ ಕೊರಟಗೆರೆ ಅಸಲು ದಾವೆ ನಂಬರ್ 25/2003

**ವಾದಿ:** ರಂಗನಾಥ್ ಜಿ. ವಿರುದ್ಧ ಪ್ರತಿವಾದಿಗಳು: ಅಬ್ಲುಲ್ ಅಜಿಂ ಇತರರು ಪ್ರಕಟಣೆಗಾಗಿ

ಈ ಮೇಲ್ಕಂಡ ಕೇಸನ್ನು ಶ್ರೀ ರಂಗನಾಥ ಜಿ. ಬಿನ್ ಲೇ ಗಂಗಣ್ಣ, ಹೊಳವನಹಳ್ಳಿ ಗ್ರಾಮ, ಹೊಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು ಇವರು ಪ್ರತಿವಾದಿಗಳಾದ ಬೆಂಗಳೂರಿನ ಮುನಿರೆಡ್ಡಿಪಾಳ್ಯ, ಜೆ.ಸಿ. ನಗರ, ಕೆಂಪಯ್ಯ ಬ್ಲಾಕ್, 4ನೇ ಅಡ್ಡ ರಸ್ತೆ, ಮೊದಲ ಅಂತಸ್ತು ಮನೆ ನಂ. 11 ಇಲ್ಲಿ ವಾಸವಾಗಿರುವ ಲೇಟ್ ಎಂ. ಅಬ್ಬಾಸ್ ಅಲಿ ಇವರ ಮಕ್ಕಳಾದ 1) ಅಬ್ದುಲ್ ಅಜಿಂ, 67 ವರ್ಷ, 2) ಮೊಹಮದ್ ಅಜಂ, 50 ವರ್ಷ, 3) ಅಬ್ದುಲ್ ರಬ್ ಬಿನ್ ಅಬ್ದುಲ್ ಖುದ್ದೂಸ್, 45 ವರ್ಷ, 4) ಜಕ್ತಿಯ ಪರ್ವಿನ್ ಬಿನ್ ಅಬ್ಬಾಸ್ ಅಲಿ, 61 ವರ್ಷ, 5) ರಷೀದಾ ಪರ್ವಿನ್ ಬಿನ್ ಅಬ್ಬಾಸ ಅಲಿ, 57 ವರ್ಷ, 6) ನವೀನ್ ತಾಜ್ ಬಿನ್ ಅಬ್ದುಲ್ ಖುದ್ದೂಸ್, 48 ವರ್ಷ, 7) ಬೀಬಿ ಜಾನ್ ಕೋಂ ಅಬ್ಬಾಸ್ ಅಲಿ 85 ವರ್ಷ ಇವರುಗಳ ವಿರುದ್ದ ಷೆಡ್ಯೂಲ್ ಆಸ್ತಿಗಳ ಬಗ್ಗೆ ಅಬ್ಬಾಸ್ ಅಲಿ ಇವರು ವಾದಿಗೆ ಬರೆದುಕೊಟ್ಟ ಕ್ರಯದ ಕರಾರು ದಿನಾಂಕ: 15–12–1989 ರಂತೆ ಶುದ್ದ ಕ್ರಯಪತ್ರ ಬರೆದುಕೊಡುವಂತೆ ಕೋರಿ ತಂದಿದ್ದು, ಸದರಿ ಕೇಸು ಡಿಕ್ತಿ ಆಗಿ ಅದರ ಮೇಲೆ ನೀವು ಅಪೀಲು ಹಾಕಿದ್ದು, ಅದರಲ್ಲಿ ಕೇಸನ್ನು ಕೊರಟಗೆರೆ ಸಿವಿಲ್ ನ್ಯಾಯಾಲಯಕ್ಕೆ ವಾಪಾಸ್ ಕಳುಹಿಸಿ ಅದರಲ್ಲಿ ಉಭಯ ಪಾರ್ಟಿಗಳು ಹಾಜರ್ ಆಗಲು ತಿಳಿಸಿ ಕೇಸನ್ನು ಪುನರ್ ತೀರ್ಮಾನ ಮಾಡಲು ತಿಳಿಸಿದ್ದು, ಅದರಂತೆ ನೀವು ನ್ಯಾಯಾಲಯಕ್ಕೆ ನಿಗದಿತ ದಿನಾಂಕದಂದು ಹಾಜರ್ ಆಗದೆ ಇದ್ದುದರಿಂದ ನಿಮಗೆ ಕಳುಹಿಸಿದ ನ್ಯಾಯಲಯದ ನೋಟೀಸ್ ಸಹ ವಾಪಸ್ ಆಗಿದ್ದರಿಂದ ಈ ಪ್ರಕಟಣೆ ಕೊಡಲಾಗಿದೆ. ಆದ್ದರಿಂದ ಮೇಲ್ಕಂಡ ಪ್ರತಿವಾದಿಗಳಾದ ನೀವುಗಳು ದಿನಾಂಕ: 05-03-2024 ರಂದು ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗುವುದು. ಒಂದು ವೇಳೆ ಹಾಜರಾಗಲು ತಪ್ಪಿದಲ್ಲಿ ನಿಮ್ಮ ಅನುಪಸ್ಥಿತಿಯಲ್ಲಿ ಕೇಸನ್ನು ಏಕಪಕ್ಷೀಯವಾಗಿ ತೀರ್ಮಾನಿಸಬೇಕಾಗುತ್ತದೆ.

ದಿನಾಂಕ: 30 ಜನವರಿ 2024 ರಂದು ನ್ಯಾಯಾಲಯದ ಮೊಹರಿನೊಂದಿಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ

ವಾದಿ ಪರ ವಕೀಲರು (ಎ.ಎಂ. ಕೃಷ್ಣಮೂರ್ತಿ)

ಸಹಿ/- ಶಿರಸ್ತೇದಾರರು ಸಿವಿಲ್ ಜಡ್ತ್ ರವರ ನ್ಯಾಯಾಲಯ

# ಅಡ್ವಾಣಿಗೆ ಜಎಸ್ವೈ, ಎಚ್ಡಿಕೆ ಸೇರಿ ಗಣ್ಯರ ಅಭಿನಂದನೆ

ಕಾಲ ಆ ದೇವರು ಅವರಿಗೆ ಆರೋಗ್ಯದೊಂದಿಗೆ ಉತ್ತಮ ದಿಂದೊಂ ನಮಗೆ ಪ್ರೇರಣೆ ನೀಡುವಶಕ್ತಿಯನ್ನುದಯಪಾಲಿಸಲಿ ಎಂದು ಯಡಿಯೂರಪ್ಪ ಎಕ್ಸ್ ನಲ್ಲಿ ತಿಳಿಸಿದ್ದಾರೆ.

ವಿಜೇಯೇಂದ್ರ ಸ್ವಾಗತ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ರಾಣಿ ಅವರಿಗೆ ಭಾರತ ರತ್ಯ ಪ್ರಶಸ್ತಿ ಘೋಷಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರಸರ್ಕಾರದ ನಿರ್ಧಾರವನ್ನು ಸ್ತಾಗತಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ..ವೈ. ವಿಜಯೇಂದ್ರ, ಭಾರತರತ್ನಪ್ರಶಸ್ತಿಗೆ ಪಾತ್ರರಾಗಿರುವ ಹಿರಿಯರಾದ ಅಡ್ವಾಣಿ ಅವರಿಗೆ ಅಭಿನಂದನೆ ಎಂದು ಹೇಳಿದ್ದಾರೆ. ಹಿರಿಯರಾದ ಅಡ್ವಾಣಿ ಅವರು ಭಾರತದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಸಂಸದೀಯ ನಡೆಯು ಆದರ್ಶಪ್ರಾಯ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಹೆಚ್ಡಿಕೆ ಅಭಿನಂದನೆ

रु० छ । इन्हें

ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಗೌರವಕ್ಕೆ ಪಾತ್ರರಾಗಿರುವ ಹಿರಿಯ ರಾಜ-ಕಾರಣಿ ಮುತ್ತದಿ, ಬಿಜೆಪಿಯ ಭೀಷ್ಟ ಅಡ್ತಾಣಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,ಅತ್ಯುನೃತ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಪುರಸ್ಕಾರ ಘೋಷಿಸಿರುವ ಕೇಂದ್ರ ಹಾಗೂ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು ಎಂದಿದ್ದಾರೆ. ಭಾರತೀಯ ರಾಜಕಾರಣದಲ್ಲಿ ನಿಷ್ಠೆ,ಬದ್ಧತೆ,ಸ್ನೇಹಶೀಲತೆಹಾಗೂ ಕಠಿಣ ಪರಿಶ್ರಮಕ್ಕೆ ಅನ್ವರ್ಥವಾದ ಅಡ್ತಾಣಿ ಅವರು ಎಲ್ಲರಿಗೂ ಪೇರಣೆ ಅವರಿಗೆ ಶುಭವಾಗಲಿ ಎಂದು ಕುಮಾರಸ್ವಾಮಿ ಟ್ವೀಟ್ ನಲ್ಲಿ

# ರಾಜ್ಯಕ್ತಾಗಿರುವ ಅನ್ಯಾಯ ಸರಿಪಡಿಸಲ

ಅಗಲವಾಗಿಕುಂಕುಮಇಟ್ಟುಕೊಳ್ಳಲು ಆಗುತ್ತದೆಯೇ"ಎಂದು ಪ್ರಶ್ನಿಸಿದರು. ಜಾತಿ ಕಾರಣಕ್ಕೆ ಸ್ವಾಮೀಜಿಗಳಿಗೆ ಗರ್ಭಗುಡಿಗೆ ಪ್ರವೇಶ ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ಅವರು "ಈ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಸಾಮಾನ್ಯವಾಗಿ ದೇವಾಲಯಗಳನ್ನು ಬೆಳಗ್ಗೆ ಮತ್ತು ಸಂಜೆ ವೇಳೆ ಸ್ವಚ್ಛ ಮಾಡುವುದು ಸಹಜ. ಈ ಪ್ರಕರಣದಲ್ಲಿ ಏನು ಉದ್ದೇಶ ಇದೆ ಎಂದು ಜಿಲ್ಲಾ ಸಚಿವರು, ಮುಜರಾಯಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ. ನಮ್ಮಲ್ಲಿ ಇಂತಹ ಅಸ್ಪೃಶ್ಯತೆ ಇಲ್ಲ. ನಾವೆಲ್ಲರೂ ಒಂದೇ. ಮಾನವೀಯತೆಯಿಂದ ಎಲ್ಲರೂ

ಒಟ್ಟಾಗಿ ಬದುಕಬೇಕು. ಎಲ್ಲಾ ಧರ್ಮದವರಿಗೂ ದೇವಾಲಯಗಳಲ್ಲಿ ಅವಕಾಶ ನೀಡುತ್ತೇವೆ" ಎಂದು

"ಇಡೀ ಭಾರತ ಒಂದು. ಕಾಂಗ್ರೆಸ್ ಪಕ್ಷ ಭಾರತವನ್ನು ಸದಾ ಒಗ್ಗಟ್ಪಾಗಿ ಇಟ್ಟಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ.ನಮ್ಮನಾಯಕರುದೇಶಕ್ಕಾಗಿ ಪಾಣತ್ಯಾಗಮಾಡಿದ್ದಾರೆ. ಸುರೇಶ್ ಅವರು ಕೂಡ ದೇಶವನ್ನು ಒಗ್ಗಟ್ಟಾಗಿ ಇಡಬೇಕು, ಸಮಾನತೆಯಿಂದ ದೇಶದ ಸಂಪತ್ತು ಹಂಚಬೇಕು ಎಂದು ಧ್ವನಿ ಎತ್ತಿದ್ದಾರೆ" ಎಂದು ತಿಳಿಸಿದರು.

# ಗ್ಯಾಸ್ಟಿಕ್ ಸಮಸ್ಯೆ ಬಗ್ಗೆ **ಹಾಗೃತಿ ಅವಶ್ಯ**

ಬೆಂಗಳೂರು, ಫೆ. 3 ಇತ್ತೀಚಿನ ದಿನಗಳಲ್ಲಿದಿನಚರಿಯಲ್ಲಿ ಉಂಟಾಗುವ ವ್ಯತ್ಯಾಸ ಹಾಗೂ ಒತಡದ ಜೀವನದಿಂದ ಗ್ಯಾಸ್ಟಿಕ್ ಸಮಸ್ಯೆಗಳು ಹೆಚ್ಚುತಿದ್ದು ಸಾರ್ವಜನಿಕರು ಉದರ ಸಂಬಂಧಿ ಸಮಸ್ಯೆಗಳ ಬಗ್ಗೆ ಹೆಚ್ಚು ಜಾಗರೂಕವಾಗಿರಬೇಕು ಎಂದು ಗ್ಯಾಸ್ಕೊಎಂಟರಾಲಜಿ ಹಾಗೂ ಅಂಗಾಂಗ ಕಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದಡಾ.ನಾಗೇಶ್ಎನ್. ಹಾಗೂ ವಾರ್ಡ್ ಒಳಗೊಂಡ ಎಸ್ ತಿಳಿಸಿದರು.

ಅವರು ಯಲಹಂಕ ನವಚೇತನ ವಿಭಾಗದ ಆಸ್ಪತ್ರೆಯಲ್ಲಿ ನೂತನ ಗ್ಯಾಸ್ಟ್ರೋ ಹಾಗೂ ಹೆಪಟಾಲಜಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ ನವಚೇತನ ಆಸ್ಪತ್ರೆ ಸದಾ ಸಾರ್ವಜನಿಕರು ಡಾ.ಚಂದ್ರಮೌಳಿ,ಗ್ಯಾಸ್ಟ್ರೋವಿಭಾಗದ ಉತ್ತಮಆರೋಗ್ಯ ಸೇವೆ ನೀಡುತ್ತಾ ಡಾ.ಮಲ್ಲಿಕಾರ್ಜುನ ಸಕ್ಪಾಲ್, ಬಂದಿದ್ದು ಈ ನೊತನ ವಿಭಾಗ ಡಾ.ರಘು, ಡಾ.ಅರುಣ್ ಹಾಗೂ ಜನರಿಗೆ ಉತ್ತಮ ಸೇವೆ ಒದಗಿಸಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಎಂದು ಶುಭಕೋರಿದರು.

ನವಚೇತನ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಗಿರೀಶ್ ಚಂದ್ರ ಮಾತನಾಡಿ ಸದಾ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ನವಚೇತನ ಆಸ್ತತ್ರೆ ಗ್ಯಾಸ್ಕೋಎಂಟರಾಲಜಿ ವಿಭಾಗದಲ್ಲಿ ಮಹತ್ತದ ಮೈಲಿಗಲ್ಲು ಸ್ಥಾಪಿಸಿದ್ದು ಅತ್ಯಾಧುನಿಕ ಶಸಚಿಕಿತಾ ಕೊಠಡಿ ಗ್ಯಾಸ್ಟೋ ಹಾಗೂ ಹೆಪಟಾಲಜಿ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಕೋರಿದರು.

ನಿರ್ದೇಶಕರಾದ ಆಸತೆ, ಉಪಸ್ಥಿತರಿದ್ದರು.

ಸಿ ಲೇಔಟ್ ನ ಬಿಜಿಎಸ್ ಮಲ್ಟಿ ಸ್ಷೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮೂಲ ಸೌಕರ್ಯ ಬಗ್ಗೆ ಪರಿಶೀಲಿಸಿ. ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು ಇದೇ ಸಂದರ್ಭದಲ್ಲಿ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಹಾಗೂ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು... ಪ್ರೇಮಿಗಳ ದಿನಕ್ಕೆ ಕೆಚಪ್ ಚಾಲೆಂಜ್ ಇದೇ ರೀತಿಯ ಪ್ರವೃತ್ತಿಯು ಪ್ರಸ್ತುತ ನವದೆಹಲಿ,ಫೆ.3-ಪ್ರೇಮಿಗಳದಿನ ಚರ್ಚೆಯಲ್ಲಿದೆ, ಇದರಲ್ಲಿ ನಿಮ್ಮ ಹತ್ತಿರಬರುತ್ತಿದ್ದಂತೆ ಜಾಲತಾಣಗಳಲ್ಲಿ ಪಾಲುದಾರರು ನಿಜವಾಗಿಯೂ ನಿಮ್ಮನ್ನು ಅನೇಕ ಚಾಲೆಂಜ್ ವೈರಲ್ ಆಗುತ್ತಲೇ ಇವೆ. ಇದೀಗ ಕೆಚಪ್ ಚಾಲೆಂಜ್ ಪ್ರೀತಿಸುತ್ತಾರೆಯೇ ಅಥವಾ ಇಲ್ಲವೇ ಅತ್ಯಂತ ವೇಗವಾಗಿ ವೈರಲ್ ಆಗಿದೆ. ಎಂಬುದನ್ನು ಈಗ ಟೊಮೇಟೊ

ಈ ಪೀತಿ ಯಾವಾಗ, ಎಲ್ಲಿ

ಮತ್ತು ಯಾರೊಂದಿಗೆ ಆಗುತ್ತದೆ

ಎಂದು ಹೇಳಲು ಸಾಧ್ಯವಿಲ್ಲ. ಜನರು

ಪ್ರೀತಿಯೇ ಅಥವಾ ಅಲ್ಲವೇ

ಇದನ್ನು ಸಹ ಪರಿಶೀಲಿಸಲಾಗಿದೆ.

ಜಾಹೀರಾತುಗಳು ವಿಶ್ವಾಸಪೂ

ರ್ಣವೇ ಆದರೂ ಅವುಗಳಲ್ಲಿನ

ಮಾಹಿತಿ, ವಸ್ತುಲೋಪ-ದೋಷ್ಟ

ಕುರಿತು ಆಸಕ್ತ ಸಾರ್ವಜನಿಕರು

ವ್ಯವಹರಿಸಬೇಕಾಗುತ್ತದೆ. ಅದಕ್ಕೆ

LOST

I, Yashodha.N have lost My

Original Sale deed documents

Situated in Vyzoor Agaram Village

of Hosur Taluk Krishnagiri., Doc

No - 1106/1996, Sy No - 296/7A,

(Area Extend 0.87 Cents) SRO

Denkanikottai. While Shifting

House Articles from

Yeshwanthpura to Jayanagar on

24/12/2023. Case Registered No.

Finder Please Contact or Return to

this Address, Yashodha, Do/No.14,

2nd Floor, 2nd Cross, 1st Main

Byrasandra, Jayanagar 1st Block

B'lore. Phone - 9591394342.

0912945/2023.

ಜಾಹೀರಾತು ವ್ಯವಸ್ಥಾಪಕರು

ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ

ಜಾಹೀರಾತುದಾರರೊಡನೆಯೇ

ಮುಂತಾದವುಗಳ

ಪತ್ರಿಕೆಯಲಿ

ಇಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು, ಗೋವಿಂದರಾಜನಗರ ವಾರ್ಡ ಎಂ

ಎಂದು ಹೆಸರಿಟ್ಟಿದ್ದಾರೆ. ಪ್ರೀತಿಯಲ್ಲಿ ಬಿದ್ದಾಗ ಒಬ್ಬರಿಗೊಬ್ಬರು ಮಹಿಳೆಯರು ತಮ್ಮ ಸಂಬಂಧ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ.ಕೆಲವುಸಂಬಂಧಗಳಲ್ಲಿ, ಗಟ್ಟಿಯಾಗಿದೆಯೇ ಎಂಬುದನ್ನು ಕೆಚಪ್ ಜಗಳಗಳು ತಕ್ಷಣವೇ ಸಂಬಂಧವನ್ನು ಮೂಲಕಪತ್ತೆಮಾಡುತ್ತಿದ್ದಾರೆ.ಇತ್ತೀಚಿನ ತೊರೆಯುವುದು.ಪ್ರತಿಯೊಬ್ಬರಪ್ರೀತಿಯ ದಿನಗಳಲ್ಲಿ, ಅಂತಹ ಒಂದು ವಿಚಿತ್ರ ದಾರಿಯೂ ವಿಭಿನ್ನವಾಗಿರುತ್ತದೆ. ಪ್ರವೃತ್ತಿಯು ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಸಂಗಾತಿಯನ್ನು ಎಷ್ಟು ಹೆಚ್ಚುಚರ್ಚೆಯಾಗಿದೆ.ಕುತೂಹಲಕಾರಿ ವಿಷಯವೆಂದರೆ ಬಳಕೆದಾರರು ಪ್ರೀತಿಸುತ್ತಾರೆ? ಇದು ನಿಜವಾದ

ಕೆಚಪ್ ನಿಮ್ಮ ಪ್ರೀತಿ ನಿಜವೋ

ಸುಳ್ಳೋ ಎನ್ನುವುದನ್ನು ತಿಳಿಸುತ್ತದೆ.

ಈ ಪರೀಕ್ಷೆಗೆ 'ಕೆಚಪ್ ಚಾಲೆಂಜ್'

ಸವಾಲಿನ ಫಲಿತಾಂಶ ನೋಡಿ ಖುಷಿಯಿಂದ ಕುಣಿದಾಡುತ್ತಾಳೆ. ಯಾಕೆಂದರೆ, ಆಕೆಯ ಕೋರಿಕೆಯ ಮೇರೆಗೆ ಗೆಳೆಯ ಪೇಪರ್ ನಿಂದ ಬಿದ್ದಿದ್ದ ಕೆಚಪ್ ನ್ನು ಕೂಡಲೇ ಕ್ಲೀನ್ ಮಾಡಿದ್ದಾನೆ.

ಸಹ ಇದನ್ನು ಪ್ರಯತ್ನಿಸುತ್ತಿದ್ದಾರೆ

ಮತ್ತು ತಮ್ಮ ಅನುಭವಗಳನ್ನು

ಹಂಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ

ಸವಾಲು ಏನೆಂದು ತಿಳಿಯೋಣ.

ವೀಡಿಯೊವನ್ನು ಹಂಚಿಕೊಂಡಿದ್ದಾರೆ,

ಅದರಲ್ಲಿ ಅವರು ಕೆಚಪ್ ಚೆಲ್ಲು ತ್ರಿರುವುದನ್ನು

ಕಾಣಬಹುದು. ಇದರ ನಂತರ

ಅವಳು ತನ್ಮ ಗೆಳೆಯನಿಗೆ ನೆಲವನ್ನು

ಸ್ವಚ್ಛಗೊಳಿಸಲು ಕೇಳುತ್ತಾಳೆ. ನಂತರ

ಮಹಿಳೆಯೊಬ್ಬರು ಟಿಕ್ ಟಾಕ್ ನಲ್ಲಿ

ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ - 560081 Phone No: 080-27832411 ಸಂಖ್ಯೆ: ಚಂ.ಮ.ಕಾ/ತಾ.ಶಾ/ಇಪ್ರೋ/ಟೆಂ/04/2023–24 ದಿನಾಂಕ: 02.02.2024

ಪುರಸಭೆ ಕಾರ್ಯಾಲಯ, ಚಂದಾಮರ

# ಟೆಂಡರ್ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳಯ 2000ರ ಪ್ರಕಾರ ಸ್ಟಾಂಡರ್ಡ್ ಡಾಕ್ಯೂಮೆಂಟ್ ನಿಯಮಗಳನ್ನಯ 2023–24ನೇ ಸಾಲಿನ ಪುರಸಭಾ ನಿಧಿ (24.10%, 7.25%) ಮತ್ತು 2021–22ನೆ ಸಾಲಿನ ಮಿಲಿಯನ್ ಪ್ಲಸ್ ಸಿಟಿ ನಿಧಿಯಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ನೊಂದಾಯಿತ ಅರ್ಹ ದರ್ಜೆ ಗುತ್ತಿಗೆದಾರರಿಂದ ನಿರ್ವಹಿಸಲು ಕೆಪಿಪಿಪಿ ಪೋರ್ಟಲ್ ಆಹ್ರಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ಇಲಾಖಾ https://kppp.karnataka.gov.in ನಲ್ಲಿ ಟೆಂಡರ್ ವಿವರಗಳನ್ನು ಭಾಗವಹಿಸಬಹುದು. (All Technical General Conditions & other Conditions as Per Bid Document )

ಕ್ರ	ಇಂಡೆಂಟ್ ಸಂಖ್ಯೆ	ಅಂದಾಜು ಮೊತ್ತ					
ರಂ	ಇಂಡರಮ್ ಸರಮ್ಯ	(ರೂ.ಲಕ್ಷಗಳಲ್ಲಿ)					
1	DMA/2023-24/WS/WORK_INDENT13800 (Reserve For SC)	1.57					
2	DMA/2023-24/OW/WORK_INDENT13797 (Reserve For SC)	2.98					
3	DMA/2023-24/WS/WORK_INDENT13903	21.50					
ವೇಳಾಪಟ್ಟಿ: 1) ಕೆಪಿಪಿಪಿ ಪೋರ್ಟಲ್ ಮೂಲಕ ದರಗಳನ್ನು ನಮೂದಿಸಿ ಸಲ್ಲಿಸುವ							
ಕೊನೆಯ ದಿನಾಂಕ 09.02.2024 ಸಂಜೆ 5.00 ಗಂಟೆವರೆಗೆ. 2) ಸ್ವೀಕೃತವಾದ							
ಪೆಂಡರ್ನ ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ: 12.02.2024							

ರಂದು ಸಂಜೆ 5.30 ಗಂಟೆ. 3) ಸ್ವೀಕೃತವಾದ ಟೆಂಡರ್ನ ಆರ್ಥಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ: 14.02.2024 ರಂದು ಮಧ್ಯಾಹ್ನ 3.00 ಗಂಟೆ. 4) ಹೆಚ್ಚಿನ ವಿವರಗಳಿಗಾಗಿ ಪುರಸಭೆಯ ಕಿರಿಯ ಅಭಿಯಂತರರಿಂದ ಅಥವಾ ದೂರವಾಣಿ ಸಂಖ್ಯೆ: 080-27832411 ರಲ್ಲಿ ಮಾಹಿತಿ ಪಡೆಯಬಹುದು.

ಮುಖ್ಯಾಧಿಕಾರಿ

ಮರಸಭೆ, ಚಂದಾಮರ

ಮರಸಭೆ ಚಂದಾಮರ ಹಾಗೂ ಉಪವಿಭಾಗಾಧಿಕಾರಿಗಳು, ಬೆಂಗಳೂರು ದಕ್ಷಿಣ ಉಪ ವಿಭಾಗ ವಾಸಾಸಂಇ/ವಾ.ಪ/3372/ಶಿರಡಿಸಾಯಿ/2023–24

ಆಡಳಿತಾಧಿಕಾರಿ

ಇಂಡೋನೇಷ್ಯಾ: ಮತದಾರರ ಮನಗೆಲ್ಲಲು ಕಸರತ್ತು

ಜಕಾರ್ತ,ಫೆ.3-ಇಂಡೋನೇಷ್ಯಾದ ಅಧ್ಯಕ್ಷೀಯ ಚುನಾವಣೆ ಇದೇ ತಿಂಗಳ 14 ರಂದು ನಡೆಯಲಿದ್ದು ಪ್ರಮುಖ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿ ಗಳಲ್ಲಿ ದೇಶದ ಜನರ ಮನ ಗೆಲ್ಲಲು ನಾನಾ ಕಸರತ್ತು ನಡೆಸಿದ್ದಾರೆ.

ಇಂಡೋನೇಷ್ಯಾದರಕ್ಷಣಾಸಚಿವರಾಗಿ ಕೆಲಸಮಾಡಿದ ಅನುಭವಹೊಂದಿರುವ ಪ್ರಬೋವೊಸುಬಿಯಾಂಟೊ ಅಧ್ಯಕ್ಷೀಯ ಚುನಾವಣೆ ಕಣದಲ್ಲಿದ್ದಾರೆ. ಇದಲ್ಲದೆ ಇನ್ನು ಪಿಡಬ್ಯೂ ಐ ಅಧ್ಯಕ್ಷ ಹೆಂಡ್ರಿ ಬಂಗುನ್ ನಡುವೆ ತೀವ್ರಹಣಾಹಣಿ ನಡೆದಿದ್ದು ಮತದಾರ ಯಾರಿಗೆ ಜೈ ಎನ್ನುತ್ತಾನೆ ಎನ್ನುವ ಕುತೂಹಲ ಮನೆ ಮಾಡಿದೆ.

ಜಕಾರ್ತದಲ್ಲಿನಇಂಡೋನೇಷಿಯನ್ ಜರ್ನಲಿಸ್ಟ್ ಅಸೋಸಿಯೇಷನ್ ರಕ್ಷಣಾ ಸಚಿವ ಹಾಗು ಅಧ್ಯಕ್ಷೀಯ ಅಭ್ಯರ್ಥಿ ಪ್ರಬೋವೊ ಸುಬಿಯಾಂಟೊ ಭೇಟಿ ನೀಡಿ ಹಿರಿಯ ಪತ್ರಕರ್ತರು ಮತ್ತು ಮುಖ್ಯ ಸಂಪಾದಕರ ಜೊತೆ ಸಂವಾದ ನಡೆಸಿದ್ದು ದೇಶದಲ್ಲಿ ವಾಕ್ ಸ್ವಾತಂತ್ರ್ಯಮತ್ತು ಪತ್ರಿಕಾ ಸ್ವಾತಂತ್ರ ಧಕ್ಕೆ ಬರದಂತೆ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.

ಇನ್ನೂ ಪಿಡಬ್ಯೂಐ ಅಧ್ಯಕ್ಷ ಹೆಂಡ್ರಿ ಬಂಗುನ್ ಕೂಡ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದು ಬಿರುಸುಗೊಳಿಸಿದ್ದಾರೆ.

## PUBLIC NOTICE

client Smt. POORNIMA, Aged about 4 years, W/o. Sri. Ganesh Kumar, residin at No-237, 2nd cross, Hanumanthanaga Bangalore-560019, has lend and hand loan of Sum of Rs. 46,00,000/-(Rupees Forty Six Lakh Only) to Sri. R MAHADEVAIAH and his Family member and with respect to the same he has Mortgaged all the Origi nal Documents Pertaining to Agricultura Land bearing New Sy. No. 88/5, Old Sy. No. 88/3, previously Know as Sy No. 88/1 measuring 1 Acres 30 Guntas, situ ated at RAYAGONAHALLI VILLAGE, Kothagere Hobli, Kunigal Taluk, Tumkui District through RASHMI.C daughter of Chandrashekar D.M. aged about 40 years residing at No.37, 1st Cross, Obelappa Garden K.R Road Bangalore-70 hence we are giving this Paper to make know to the General Public that the Original Documents pertaining to the above said property are with me and any transactions done on the basis of Xerox/Certified Copy or Duplicate Copies are not valid and the same are all Vaid Documents and will no

ave any value in the eyes of law BE IT KNOWN TO ALL that my cli Documents Pertaining to the Schedul Property are with her

If any person/s having any kind o

Transaction with respect to the Schedule Property without any Original Document or on the basis of Xerox Copy Certified Copy or by obtaining Duplicate Copie are all Null and void in Nature and will not have any value in the Eyes of Law, and the same will not be binding on ou client, if any such transaction to be done then such people are liable to first contact our client and clear her dues and obtain the Original's and then proceed with the same SCHEDULE PROPERTY

ALL THAT PIECE AND PARCEL OF THE Agricultural Land bearing New Sy No. 88/5, Old Sy No. 88/3, previously

Guntas, situated at RAYAGONAHALLI VILLAGE, Kothagere Hobli, Kunigal Taluk Tumkur District, and bounded on: East bY: Road Connecting Rayagonahall West by: Huchamma and Rangaiahaia's Land

North by: Munirangaiahaia's Land; South by: Giriyappa's Land This the 10th day of January, 2024

Sd/- R. VIJAYA KUMAR ADVOCATE, #403, 4th Floor, Victor Avenue, 16, Hospital Road Bangalore-560053 Mob: 900834927 Sd/- DNC ASSOCIATES, ADVOCATES No. 403, 4th Floor, Victory Avenue, 16, Hospital Road, Bengaluru -560 053

Mob. 9008349272, 6361359924.



Registered Office: Level 11, UB Tower, UB City, 24, Vittal Mallya Road, Bengaluru - 560 001

Phone: 080-45855599, Fax: 080-45855588

CIN: L24123KA1966PLC002036

Email: shares.mcfl@adventz.com Website: www.mangalorechemicals.com

# Extract of Statement of Unaudited Financial Results for the Quarter and Nine Months ended December 31, 2023

(Rs. in Lakhs)

Sr.		STANDALONE					
No.	Particulars	3 Months ended 31.12.2023	3 Months ended 30.09.2023	3 Months ended 31.12.2022	9 Months ended 31.12.2023	9 Months ended 31.12.2022	Year ended 31.03.2023
		(Unaudited)	(Unaudited)	(Unaudited)	(Unaudited)	(Unaudited)	(Audited)
1	Revenue from operations	64,060.72	1,41,040.77	1,17,323.52	3,00,904.53	2,47,790.88	3,64,152.40
2	Total income	65,121.76	1,42,085.83	1,18,023.74	3,03,747.44	2,49,719.26	3,67,217.02
3	Net Profit / (Loss) for the period before tax	5,102.14	10,625.26	9,701.06	23,339.76	8,433.81	17,602.59
4	Net Profit / (Loss) for the period after tax	3,297.71	6,770.93	7,616.55	14,997.46	6,677.90	13,465.51
5	Total Comprehensive Income / (Loss) for the period [comprising Profit / (Loss) for the period (after tax) and Other Comprehensive Income / (Loss) (after tax)]	3,289.36	6,783.25	7,609.75	14,966.56	6,675.21	13,434.01
6	Paid up Equity Share Capital (Face Value of Rs.10/- each)	11,854.87	11,854.87	11,854.87	11,854.87	11,854.87	11,854.87
7	Other Equity	-	-	-	-	-	68,463.95
8	Earnings Per Share (of Rs. 10/- each) (not annualised)						
	(a) Basic (Rs)	2.78	5.71	6.42	12.65	5.63	11.36
	(b) Diluted (Rs)	2.78	5.71	6.42	12.65	5.63	11.36

# Notes:

Place: Bengaluru

1. The above is an extract of the detailed format of the financial results for the quarter and nine months ended December 31, 2023, filed with the Stock Exchanges on February 02, 2024 under Regulation 33 of the SEBI (Listing Obligations and Disclosure Requirements) Regulations, 2015. The full format of the Unaudited Financial Results for the quarter and nine months ended December 31, 2023 are available on the Company's website www.mangalorechemicals.com and on the website of the Stock Exchanges www.nseindia.com and www.bseindia.com

2. The results have been prepared in accordance with the Indian Accounting Standards ("Ind AS") as prescribed under Section 133 of the Companies Act, 2013 read with relevant rules issued thereunder.

For and on behalf of the Board of Directors Mangalore Chemicals & Fertilizers Limited

Nitin M Kantak Whole Time Director

DIN: 08029847 Date: February 02, 2024

Edited. Printed and Published by B.T.Amuthan. 11/2, Queen's Road, Bangalore - 560052. For M/s KARNATAKA PUBLICATIONS (P) Ltd, 11/2, Queen's Road, Bangalore - 560052. Printed at Dinasudar Printing Division, 11/2, Queen's Road, Bangalore - 560052. RNI No.36667/82



